



Registered Office Address:
Mindtree Ltd, Global Village, RVCE Post,
Mysore Road,
Bengaluru-560059, Karnataka, India.
CIN: L72200KA1999PLC025564
E-mail: info@mindtree.com

Ref: MT/STAT/CS/20-21/200

October 8, 2020

BSE Limited
Phiroze Jeejeebhoy Towers,
Dalal Street, Mumbai 400 001
BSE : fax : 022 2272 3121/2041/ 61
Phone:022-22721233/4
email: corp.relations@bseindia.com

National Stock Exchange of India Limited
Exchange Plaza, Bandra Kurla Complex,
Bandra East, Mumbai 400 051
NSE : fax: 022 2659 8237 / 38
Phone: (022) 2659 8235 / 36
email : cmlist@nse.co.in

Dear Sirs,

Sub: Newspaper advertisement for Notice of Board Meeting

This is to inform that the Company has published a newspaper notice, pursuant to Regulation 47 of SEBI (Listing Obligations and Disclosure Requirements) Regulations 2015, providing particulars with respect to the Board meeting, to be held on Thursday, October 15, 2020. Please find enclosed copies of notice published in Business Standard and Kannada Prabha on October 8, 2020.

This is for your kind information and records. Kindly acknowledge and oblige.

Thanking you.

Sincerely,
For Mindtree Limited

Vedavalli S
Company Secretary

Mindtree Ltd
Global Village
RVCE Post, Mysore Road Bengaluru – 560059
T +9180 6706 4000 F +9180 6706 4100
W: www.mindtree.com

ಇಂದಿನ ಸ್ಟಾರ್!

ರದ್ದಿಯಾಗದ ಸುದ್ದಿಗಳು - ನಿತ್ಯನೂತನ

10 ಕನ್ನಡ ಪ್ರಭ



ವಸಿಷ್ಠ ಸಿಂಹನ ಕಾಲಚಕ್ರ ಸಿನಿಮಾ ಟೀಸರ್ ರಿಲೀಸ್



• ಕನ್ನಡ ಪ್ರಭ ಸಿನಿಮಾ ತೆರವಿಗೆ ಸಿಂಹನಾಲ್ಕು ಕಾಲಚಕ್ರ ಸಿನಿಮಾ ಟೀಸರ್ ಬಿಡುಗಡೆಯಾಗಿ ನೋಡುಗರ ಕುತೂಹಲ ಮತ್ತಷ್ಟು ಕೆರಳುವಂತೆ ಮಾಡಿದೆ. ವೃದ್ಧ, ಸಂಸಾರ, ಪತ್ತೆದಾರಿ, ತಂದೆ ಹೀಗೆ ಭಿನ್ನ ಗೆಟುಗಳಲ್ಲಿ ವಸಿಷ್ಠ ಕಾಣಿಸಿಕೊಂಡಿದ್ದು, ಟೀಸರ್‌ಗೆ ಒಳ್ಳೆಯ ರೆಸಪಾನ್ಸ್ ಸಿಕ್ಕಿದೆ. ಸಸ್ಯನ್, ಥಿಲ್ಲರ್, ಫ್ಯಾಮಿಲಿ ಸೆಂಟಿಮೆಂಟ್ ಸೈಕಾಲಜಿಕ್ ಎಲಿಮೆಂಟ್ ಜೊತೆಗೆ ಪ್ರೀತಿಯ ಸೆಲೆಯನ್ನೂ ಒಡಲಲ್ಲಿ ಇರಿಸಿಕೊಂಡಿರುವ ಚಿತ್ರಕ್ಕೆ ಸುಮಂತ್ ಕ್ರಾಂತಿ ಆಕ್ಟ್ ಕಟ್ ಹೇಳುವುದರೊಂದಿಗೆ ಹಣ ಹೂಡಿದ್ದಾರೆ. ರಕ್ತಾ ನಾಯಕಿ, ಸುಚೇಂದ್ರ ಪ್ರಸಾದ್, ದೀಪಕ್ ಶೆಟ್ಟಿ ಜೊತೆಯಾಗಿದ್ದಾರೆ. ಗುರುಕಿರಣ್ ಸಂಗೀತವಿದೆ.

ಮಲ್ಲಿಪ್ಪೆಕ್ಸ್

ಸಿನಿಮಾ • ಟೀವಿ • ಗ್ಯಾಜೆಟ್ • ಮಿಸುಗುಲೋಕ



ಸ್ಟಾರ್

ಸೂಪರ್ ಹೀರೋ ಅದಿತಿ ಪ್ರಭುದೇವ

• ಕನ್ನಡ ಪ್ರಭ ಸಿನಿಮಾ ತೆರವಿಗೆ ಅದಿತಿ ಪ್ರಭುದೇವ ಅಭಿನಯದ ಚಿತ್ರವೊಂದು ಸದ್ದಿಲ್ಲದ ಶೂಟಿಂಗ್ ಮುಗಿಸಿಕೊಂಡು ಈಗ ಕೈಮ್ಯಾಕ್ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಕಳೆದ ತಿಂಗಳ ಮಧ್ಯದಲ್ಲಿ ಆರಂಭವಾದ ಶೂಟಿಂಗ್ ನಲ್ಲಿ ಕೈಮ್ಯಾಕ್ ಹೊರತಾಗಿ ಉಳಿದಂತೆ ಎಲ್ಲ ಚಿತ್ರೀಕರಣ ಮುಗಿಸಿದ್ದಾರೆ ಚಿತ್ರದ ನಿರ್ದೇಶಕ ಮನೋಜ್ ಪಿ ನಡಲಮನೆ. ಅಂದಹಾಗೆ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದೇ ತಿಂಗಳು 24ಕ್ಕೆ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಇದೊಂದು ಸೂಪರ್ ಫೀಮೇಲ್ ಹೀರೋ ಕ್ಯಾರೆಕ್ಟರ್ ಸುತ್ತ ಸಾಗುವ ಕತೆಯಾಗಿದೆ. ಈಗಾಗಲೇ ಸೂಪರ್ ಹೀರೋ ಪಾತ್ರವನ್ನು ನೋಡಿದ್ದಿಲ್ಲ. ಅದೇ ರೀತಿಯಲ್ಲಿ ಫೀಮೇಲ್ ಹೀರೋ ಪಾತ್ರವನ್ನು ನೋಡುತ್ತಿಲ್ಲ. ಹಾರರ್‌ನಲ್ಲಿ ಹುಟ್ಟಿಕೊಂಡು ಫ್ಯಾಂಟಸಿಯಲ್ಲಿ ಕೊನೆಗೊಳ್ಳುವ ಈ ಕತೆಯಲ್ಲಿ ಸುನೀಲ್ ಪುರಾಣಿಕ್, ಪ್ರೇಮ್ ಕಾಂಭಂ, ಚೇತನ್ ಗಂಧರ್ವ್, ಸಮರ್ಥ್ ನರಸಿಂಹರಾಜು, ಸುನೀಲ್ ಕುಮಾರ್ ಡಿ ಕೆ, ವರುಣ್ ಅಮರಾವತಿ ಹಾಗೂ ವಿಶಾಲ್ ಉತ್ತಯ್ಯ ನಟಿಸಿದ್ದಾರೆ. 'ಭಾರತದ ಮೊದಲ ಫೀಮೇಲ್ ಸೂಪರ್ ಹೀರೋ ಕತೆಯನ್ನು ಹೇಳುವ ಸಿನಿಮಾ ಇದಾಗಿದೆ. ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯ ದಿನವನ್ನು ನಾನು ಕೂಡ ಎದುರು ನೋಡುತ್ತಿದ್ದೇನೆ' ಎನ್ನುತ್ತಾರೆ ನಟ ಅದಿತಿ ಪ್ರಭುದೇವ. ಪೂಜಾವಂತ ಕುಮಾರ್ ನಿರ್ಮಾಣದ ಚಿತ್ರವಿದು. ಬೆಂಗಳೂರಿನಲ್ಲೇ 20 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಕತೆಯನ್ನೇ ಆಧರಿಸಿರುವ ಸಿನಿಮಾ. ಸೂಪರ್ ಪುನರ್ ಪಾತ್ರದ ಮೂಲಕ ಒಂದು ಹೊಸ ರೀತಿಯ ಕತೆಯನ್ನು ಹೇಳುತ್ತಿದ್ದೇನೆ' ಎನ್ನುತ್ತಾರೆ ನಿರ್ದೇಶಕ ಮನೋಜ್.

ತೆರೆ ಮೇಲೆ ಹಾರರ್ ಕಂ ಫ್ಯಾಂಟಸಿ ಕೃತಿ

ಹೊಸ ಸೆಟ್ ಫ್ಯಾಂಟಮ್ ಕೆ ಮ್ಯಾಕ್

ಮತ್ತೆ ಹೈದರಾಬಾದ್‌ಗೆ ಹೊರಟ ಸುದೀಪ್-ಅನೂಪ್ ಮತ್ತು ಟೀಮ್



• ಕನ್ನಡ ಪ್ರಭ ಸಿನಿಮಾ ತೆರವಿಗೆ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್ 'ಫ್ಯಾಂಟಮ್' ಚಿತ್ರ ಮತ್ತೊಂದು ಹಂತದ ಶೂಟಿಂಗ್‌ಗೆ ತಯಾರಿ ಮಾಡಿಕೊಳ್ಳುತ್ತಿದೆ. ಈ ಬಾರಿಯೂ ಹೈದರಾಬಾದ್‌ನ ಅನುಪೂರ್ಣ್ ಸ್ಟುಡಿಯೋದಲ್ಲಿ ಭರ್ಜರಿಯಾಗಿ ಸೆಟ್ ಗಳನ್ನು ಹಾಕುತ್ತಿದ್ದಾರೆ. ಅಂದಹಾಗೆ ಹೀಗೆ ಸೆಟ್ ಗಳನ್ನು ಹಾಕುತ್ತಿರುವುದು ಕೈಮ್ಯಾಕ್ ದೃಶ್ಯಗಳ ಚಿತ್ರೀಕರಣಕ್ಕೆ ಕೆಲವು ದಿನಗಳ ಕಾಲ ಈ ಹೊಸ ಸೆಟ್‌ನಲ್ಲಿ ಕೈಮ್ಯಾಕ್ ಶೂಟಿಂಗ್ ನಡೆಯಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದ ಕೊನೆಯಲ್ಲಿ ಬರುವ ಫೈಟಿಂಗ್ ದೃಶ್ಯಗಳ ಚಿತ್ರೀಕರಣವೇ ಹೈಲೈಟ್ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಜಾಕ್ ಮಂಜು. ಕೆಲ ದಿನಗಳ ಬ್ರೇಕ್ ನಂತರ ಮತ್ತೆ ಶೂಟಿಂಗ್‌ಗೆ ತೆರಳುತ್ತಿದ್ದೇವೆ. ಈಗಾಗಲೇ ಸೆಟ್ ಕೆಲಸ ಶುರುವಾಗಿದೆ. ಆಕ್ಟ್ ಪಾರ್ಟ್ ಶೂಟಿಂಗ್ ಮಾಡುತ್ತಿರುವುದರಿಂದ ದೊಡ್ಡ ಮಟ್ಟದಲ್ಲಿ ಸೆಟ್ ನಿರ್ಮಾಣ ಆಗುತ್ತಿದೆ. ಒಟ್ಟು 135 ದಿನಗಳ ಶೂಟಿಂಗ್ ಪ್ಲಾನ್ ನಮ್ಮ ಚಿತ್ರವು. ಈ ಪೈಕಿ ಈಗಾಗಲೇ 72 ದಿನಗಳ ಕಾಲ ತೆರೆ. 35 ಭಾಗ ಚಿತ್ರೀಕರಣ ಆಗಿದೆ. ಕೈಮ್ಯಾಕ್ ಶೂಟಿಂಗ್ ಮುಗಿದರೆ ಅನುಪೂರ್ಣ್ ಸ್ಟುಡಿಯೋ ಶೆಡ್ಯೂಲ್ ಮುಕ್ತವಾಗಿ ಆಗಲಿದೆ. ಅನಂತರ ಒಂದು ಹಾಡು ಮಾತ್ರ ಬಾಕಿ ಇರುತ್ತದೆ. ಇದನ್ನು ಬೆಂಗಳೂರು, ಕೇರಳ ಅಥವಾ ಮಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತೇವೆ ಎಂಬುದು ನಿರ್ಮಾಪಕ ಜಾಕ್ ಮಂಜು ಅವರು ಕೊಡುವ ವಿವರಣೆ. ನಿರೂಪಣೆ ಭಂಡಾರಿ, ನಿತಾ ಅಶೋಕ್ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು ಅಂಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಕರ್ನಾಟಕ ನೀರಾವರಿ ನಿಗಮ ನಿಯಮಿತ
(ಕರ್ನಾಟಕ ಸರ್ಕಾರದ ಒಂದು ಉದ್ಯಮ)
ಕಾರ್ಯಾಲಯ ಅಭಿಯಂತರರ ಕಛೇರಿ,
ಕ.ನಿ.ನಿ.ನಿ, ನಂ.5 ಕಾಲುವೆ ವಿಭಾಗ, ಯರಮರಸ್ ತಿಬಿರ-584135

ಸಂ/ಕಾ.ಅ-5/ಕ.ನಿ.ನಿ/ಕಾ.ಅ-3/ವಾ.ಸಿ.ಒ.ಟಿ.ಎಸ್.ಒ/ಟೆಂಡರ್/2020-21/674 ದಿನಾಂಕ:03.10.2020

ಅಲ್ಪಾವಧಿ ಟೆಂಡರ್ (ಇ-ಪ್ರೊಕ್ಯೂರ್ಮೆಂಟ್ ಮುಖಾಂತರ ಮಾತ್ರ)

2020-21ನೇ ಸಾಲಿಗೆ ಎಸ್.ಸಿ.ಒ.ಟಿ.ಎಸ್.ಒ ಯೋಜನೆ ಅಡಿಯಲ್ಲಿ ಈ ಕಛೇರಿಯಿಂದ 2 ಕಾಮಗಾರಿಗಳಿಗೆ ರೂ. 99.07 ಮತ್ತು ರೂ. 198.28 ಲಕ್ಷಗಳಿಗೆ ಡಿ-ಲೋಕೇಟೆ ಪದ್ಧತಿಯಲ್ಲಿ ಇ-ಪ್ರೊಕ್ಯೂರ್ಮೆಂಟ್ ವೇದಿಕೆ ಮೂಲಕ ಶೇಕಡಾವಾರು ಟೆಂಡರ್ ಅನ್ನು ಕರೆಯಲಾಗಿರುತ್ತದೆ. ಓ.ಡಬ್ಲ್ಯೂ.ಡಿ ಕ್ಲಾಸ್-1 ಮತ್ತು ಕೆ.ಎನ್.ಎಲ್.ಎಲ್ ಕ್ಲಾಸ್-3 ನೇ ನೋಂದಣಿ ಹೊಂದಿದ ಅರ್ಹ ಗುತ್ತಿಗೆದಾರರು ಭರ್ಷಿ ಮಾಡಿದ ಟೆಂಡರ್‌ಗಳನ್ನು ದಿನಾಂಕ:14.10.2020 ರ ಸಂಜೆ 4.00 ಗಂಟೆ ವರೆಗೆ ಸಲ್ಲಿಸಬಹುದಾಗಿದೆ. ಕಾಮಗಾರಿಯ ಹೆಸರು, ಟೆಂಡರ್‌ಗಿಟ್ಟು ಪೋಸ್ಟ್ ಇ.ಎಂ.ಡಿ ಪೋಸ್ಟ್ ಟೆಂಡರ್ ನಿಬಂಧನೆ ಹಾಗೂ ಇನ್ನಿತರೆ ವಿವರಗಳನ್ನು ಕಛೇರಿ ಸಮಯದಲ್ಲಿ ಅಥವಾ ಇ-ಪ್ರೊಕ್ಯೂರ್ಮೆಂಟ್ ಅಂತರ್ಜಾಲದಲ್ಲಿ www.eproc.karnataka.gov.in ಪಡೆಯಬಹುದಾಗಿದೆ. ಮುಂದುವರಿದು ಇನ್ನಿತರೆ ಯಾವುದಾದರೂ ಬದಲಾವಣೆ ಇದ್ದಲ್ಲಿ ಇ-ಪ್ರೊಕ್ಯೂರ್ಮೆಂಟ್ ಅಂತರ್ಜಾಲದಲ್ಲಿ www.eproc.karnataka.gov.in ಮಾತ್ರ ಪ್ರಕಟಿಸಲಾಗುವುದು.

ಸಹಿ/- ಕಾರ್ಯಾಲಯ ಅಭಿಯಂತರರು, ಕ.ನಿ.ನಿ.ನಿ, ವಾ.ಸಾ.ಸಂ.ಇ/ರಾಯಚೂರು/346/ಎಂ.ಸಿ.ಒ.ಟಿ.ಎಸ್.ಒ/2020-21 ನಂ.5 ಕಾಲುವೆ ವಿಭಾಗ, ಯರಮರಸ್ ತಿಬಿರ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ
(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ)
ನಿಗಮ ಕಾರ್ಯಾಲಯ, ವಿ.ಎಂ.ಡಿ ಕಾಂಪ್, ಚಾವಿರನಿವೆ, ಮೈಸೂರು-570017.
Telephone No: 9448994705

CHAMUNDESHWARI ELECTRICITY SUPPLY CORPORATION LIMITED
(A Government of Karnataka Undertaking)
Corporate Office, Procurement Section, CESC, Mysuru-570017.
Website: www.cescmysore.org
E-mail ID: gmpurc@cescmysore.org

Company Identity Number(CIN): U40109KA2004SGC035177

ಸಂ: ಚಾವಿರನಿವೆ/ಪ್ರವೃ(ಎ)/ಉಪಪ್ರವೃ(ಎ)/2020-21/12301 ದಿನಾಂಕ: 03.10.2020

ಅಲ್ಪಾವಧಿ ಟೆಂಡರ್ ಪ್ರಕಟಣೆ (ವಿದ್ಯುತ್ ಸಂಪನ್ಮೂಲ ವೇದಿಕೆ)

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು, ವತಿಯಿಂದ ಈ ಕೆಳಕಂಡ ಸೇವೆಯನ್ನು ನೀಡಲು ಬಿಡುಗಡೆಯಾದ ಅಲ್ಪಾವಧಿ ಟೆಂಡರ್ ಮೂಲಕ ಆಹ್ವಾನಿಸಲಾಗಿದೆ.

ವಿಚಾರಣೆ ಸಂಖ್ಯೆ	ವಿವರ	ಒಟ್ಟು ನೌಕರರು
ಚಾವಿರನಿವೆ/ಪ್ರವೃ(ಎಂ.ಡಿ)/3/2-4811 ದಿ: 03.10.2020	ಚಾವಿರನಿವೆ ನೌಕರರು / ಅಧಿಕಾರಿಗಳಿಗೆ ವೈಯಕ್ತಿಕ ಗುಂಪು ವಿಮಾ ಯೋಜನೆಯನ್ನು ಒದಗಿಸುವುದು.	6924

ಟೆಂಡರ್‌ನಲ್ಲಿ ಭಾಗವಹಿಸುವ ಬಗ್ಗೆ ಹೆಚ್ಚಿನ ವಿವರಗಳನ್ನು ವೆಬ್‌ಸೈಟ್ <http://www.eproc.karnataka.gov.in> ನಲ್ಲಿ ದಿನಾಂಕ 12.10.2020 ರ ನಂತರ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹೆಲ್ಪ್‌ಲೈನ್ 080-46010000/22631200/68948777 ಗೆ ಅಥವಾ ಇ-ಮೇಲ್ ವಿಳಾಸ support@eprocchelpdesk.com ಪುಸ್ತಕಪತ್ರಗಳ ಮೂಲಕ ಸಂಪರ್ಕಿಸಬಹುದಾಗಿದೆ. ವಿದ್ಯುತ್ ಸಂಪನ್ಮೂಲದ ದೂರುಗಳಿಗೆ ಕರೆ ಮಾಡಿ : 1912

ಸಹಿ/- ಪ್ರಧಾನ ವ್ಯವಸ್ಥಾಪಕರು(ವಿ.ಎಂ.ಡಿ), ಚಾವಿರನಿವೆ, ಮೈಸೂರು.
DIPR/DOMYS/CA/541/2020-21

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಭವನ, ಜಿ.ಸಿ. ರಸ್ತೆ, ಬೆಂಗಳೂರು - 560 002.
ದೂರವಾರ್ತೆ: 080-22213530/22241325 ಫ್ಯಾಕ್ಸ್: 080-22214379
ಇ-ಮೇಲ್: kanbhavbl@gmail.com
ವೆಬ್‌ಸೈಟ್: www.kannadasiri.in / www.kanaja.in

ಸಂಖ್ಯೆ: ಡಿ.ಕೆ.17015/49/2020 ದಿನಾಂಕ: 07.10.2020

ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಮೂಲಕ ಮಾತ್ರ)

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ ಹಾಗೂ ಕಲಾಕ್ಷೇತ್ರದ ಅಧೀನದಲ್ಲಿರುವ ಕಟ್ಟಡಗಳನ್ನು ಒಳಗೊಂಡಂತೆ ಭದ್ರತೆಗಾಗಿ ಸೆಕ್ಯೂರಿಟಿ ಸೂಪರ್‌ವೈಸರ್ ಹಾಗೂ ಸೆಕ್ಯೂರಿಟಿ ಗಾರ್ಡ್ ಸಿಬ್ಬಂದಿ ಸೇವೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಒದಗಿಸಲು ಕಾರ್ಯ ಇಲಾಖೆಯು 1948ರ ಕೆನಿಡ್ಡ್ ಪೇಟರ್‌ನ ಅಧಿನಿಯಮ(1948)ರ ಕೆಂಡ ಅಧಿನಿಯಮ ಸಂಖ್ಯೆ (II) 5ನೇ ಪ್ರಕರಣದ 1ನೇ ಉಪ ಪ್ರಕರಣದ (ಬಿ) ಅಧಿನಿಯಮದ ದರಗಳನ್ವಯ ಕಾರ್ಯ ಇಲಾಖೆಯಲ್ಲಿ ನೋಂದಾಯಿಸಿದ ಎಂಪಿಐ ಮೂಲಕ ಟೆಂಡರ್‌ನ್ನು (ಇ-ಪ್ರೊಕ್ಯೂರ್ಮೆಂಟ್ ಮೂಲಕ) ಈ ಕೆಳಕಂಡಂತೆ ಆಹ್ವಾನಿಸಲಾಗಿದೆ.

- 1) ಟೆಂಡರ್ ಗೆ ಇಟ್ಟು ಪೋಸ್ಟ್: ರೂ. 50,00,000/- 2) ಬಿಡ್ ಡಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ವೆಬ್‌ಸೈಟ್ ಹಾಗೂ ದಿನಾಂಕ: <http://www.eproc.karnataka.gov.in> ದಿನಾಂಕ: 08.10.2020.
- 3) ಇ.ಎಂ.ಡಿ ಪೋಸ್ಟ್: ರೂ. 1,25,000/- 4) ಟೆಂಡರ್ ಡಾಕ್ಯೂಮೆಂಟ್ ಅಂತರ್ಜಾಲದಲ್ಲಿ ಅರ್ಲೋಡ್ ಮಾಡುವ ಅಂತಿಮ ದಿನಾಂಕ ಮತ್ತು ಸಮಯ: 22.10.2020 ಸಂಜೆ 4:00 ಗಂಟೆಯವರೆಗೆ 5) ತಾಂತ್ರಿಕ ಬಿಡ್ ತೆರೆಯುವ ದಿನಾಂಕ ಮತ್ತು ಸಮಯ: 23.10.2020 ಸಂಜೆ 5:00 ಗಂಟೆಗೆ 6) ಅರ್ಥಿಕ ಬಿಡ್ ತೆರೆಯುವ ದಿನಾಂಕ ಮತ್ತು ಸಮಯ: 28.10.2020 ಬೆಳಿಗ್ಗೆ 11:00 ಗಂಟೆಗೆ.

ಯಾವುದೇ ವಿಚಾರಣೆ ಸ್ವೀಕರಣಕ್ಕಾಗಿ ಹಾಗೂ ಹೆಚ್ಚಿನ ವಿವರಗಳಿಗಾಗಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜಿ.ಸಿ. ರಸ್ತೆ, ಬೆಂಗಳೂರು-560 002, ದೂರವಾರ್ತೆ: 080-22213530 ಸಂಪರ್ಕಿಸಬಹುದು.

ಸಹಿ/- ನಿರ್ದೇಶಕರ ಪರವಾಗಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ವಾಸಾಂಕಂ/ಬೆಂ.ಇ/131/MAA Comm/20-21

Mindtree MINDTREE LIMITED
A Larsen & Toubro Group Company

Regd. Office: Global Village, RVCE Post, Mysore Road, Bengaluru-560059, Karnataka, India
Corporate Identity Number (CIN): L72200KA1999PLC02564 | Ph: + 91 80 6706 4000
Email: investors@mindtree.com | Website: www.mindtree.com

NOTICE OF BOARD MEETING

NOTICE is hereby given that the meeting of the Board of Directors of the Company will be held on Thursday, October 15, 2020, inter alia, to consider the audited financial results of the Company for the quarter and half year ended September 30, 2020 and to consider declaration of interim dividend, if any amongst other matters. Further details are available at:
Company website: www.mindtree.com/about-us/investors.
Stock Exchanges website: www.bseindia.com, www.nseindia.com

By order of the Board for Mindtree Limited
Sd/-
Vedavalli S
Company Secretary

Place: Bengaluru
Date: October 7, 2020

ಕರ್ನಾಟಕ ಸರ್ಕಾರ
ಲೋಕೋಪಯೋಗಿ ಇಲಾಖೆ
ಕಾರ್ಯಾಲಯ ಇಂಜಿನಿಯರರ ಕಛೇರಿ, ಮಂಡ್ಯ ವಿಭಾಗ, ಮಂಡ್ಯ

ಸಂ: 29/2020-21 ದಿನಾಂಕ: 06.10.2020

ಮಂಡ್ಯ ಜಿಲ್ಲೆಯ ಮಧ್ಯದ ತಾಲ್ಲೂಕಿನ ರಸ್ತೆ ಅಭಿವೃದ್ಧಿ/ನಿರ್ಮಾಣ ಕಾಮಗಾರಿಗಳಿಗಾಗಿ ಅಲ್ಪಾವಧಿ ಟೆಂಡರ್ ಪ್ರಕಟಣೆ

ಪಟ್ಟಿಮಾಡಿದ ದರದ ಟೆಂಡರ್‌ನ್ನು ಕಾಮಗಾರಿಗಳಿಗಾಗಿ ಅರ್ಹ ಗುತ್ತಿಗೆದಾರರಿಂದ ಇ-ಪ್ರೊಕ್ಯೂರ್ಮೆಂಟ್ ಮೂಲಕ ಮುಖಾಂತರ KW-4 ರ ಒಳಗೆ ಒಂದು/ಅರಮ ಲೋಕೇಟೆ ಪದ್ಧತಿಯಲ್ಲಿ ಆಹ್ವಾನಿಸಲಾಗಿದೆ. ಅರ್ಹ ಗುತ್ತಿಗೆದಾರರು ಇ-ಪ್ರೊಕ್ಯೂರ್ಮೆಂಟ್ ಮೂಲಕ <https://www.eproc.karnataka.gov.in> ಮುಖಾಂತರ ಕಾಮಗಾರಿಯ ಟೆಂಡರ್‌ಗಾಗಿ ಭಾಗವಹಿಸಬಹುದು. ಟೆಂಡರ್ ಪೂರ್ವಭಾವಿ ಸಭೆಯನ್ನು ಕಾರ್ಯಾಲಯ ಇಂಜಿನಿಯರ್, ರವರ ಕಛೇರಿ ಲೋಕೋಪಯೋಗಿ ಇಲಾಖೆ, ವಿಭಾಗ ಮಂಡ್ಯದಲ್ಲಿ (ರೂ.100.00 ಲಕ್ಷಗಳ ಮೇಲ್ಪಟ್ಟ ಕಾಮಗಾರಿಗಳ ಮಾತ್ರ) ದಿನಾಂಕ: 15.10.2020 ರಂದು ಬೆಳಿಗ್ಗೆ 11.00 ಗಂಟೆಗೆ ಕರೆಯಲಾಗಿದೆ. ಟೆಂಡರ್ ಡಾಖಲಾತಿಗಳನ್ನು ದಿನಾಂಕ: 12.10.2020 ರಿಂದ ಇ-ಪ್ರೊಕ್ಯೂರ್ಮೆಂಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಟೆಂಡರ್ ವಿಚಾರಣೆ ದಿನಾಂಕ: 19.10.2020 ಸಂಜೆ 4.00 ಗಂಟೆಯವರೆಗೆ, ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ: 20.10.2020 ಸಂಜೆ 4.30 ಗಂಟೆಯವರೆಗೆ, ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 21.10.2020 ಬೆಳಿಗ್ಗೆ 5.00 ಗಂಟೆಗೆ, ಅರ್ಥಿಕ ಬಿಡ್ ದಿನಾಂಕ: 23.10.2020 ಬೆಳಿಗ್ಗೆ 11.00 ಗಂಟೆಗೆ ಅಥವಾ ನಂತರ ಕೆಲವು ದಿನಗಳು. ಟೆಂಡರ್ ಪ್ರಕ್ರಿಯೆ ಬೆಲೆ ಇ-ಪ್ರೊಕ್ಯೂರ್ಮೆಂಟ್ ರಂತೆ. ಕಾಲಮಿತ: ಮಳೆಗಾಲ ಸೇರಿ 6 ಮತ್ತು 3 ತಿಂಗಳು. ಒಟ್ಟು 3 (ಮೂರು) ಕಾಮಗಾರಿಗಳ ಪೈಕಿ ಗಂಭೀರ ಅಂದಾಜು/ಗಂಭೀರ ದೊಡ್ಡ ರೂ.495.00 ಲಕ್ಷಗಳು ಕೆಲವು ರೂ.125.00 ಲಕ್ಷಗಳು ಇ.ಎಂ.ಡಿ. ಬೆಲೆ ಇ-ಪ್ರೊಕ್ಯೂರ್ಮೆಂಟ್ ಕೆಲಸಗಳ ವಿವರ, ಅಂದಾಜು ಮೊತ್ತ ಇ.ಎಂ.ಡಿ. ಮೊತ್ತ ಮುಂತಾದ ಮಾಹಿತಿಗಳನ್ನು ಸರಬರಾಜು ಇಂಜಿನಿಯರ ಕಛೇರಿ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಮುಂದಿನ ಯಾವುದೇ ತಿದ್ದುಪಡಿಗಳು ಅಥವಾ ಬದಲಾವಣೆಗಳು ಇದ್ದಲ್ಲಿ ಇ-ಪ್ರೊಕ್ಯೂರ್ಮೆಂಟ್ ಮುಖಾಂತರವೇ ಮಾತ್ರ ಪ್ರಚಾರಪಡಿಸಲಾಗುವುದು.

ಸಹಿ/- ಕಾರ್ಯಾಲಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಮಂಡ್ಯ ವಿಭಾಗ, ಮಂಡ್ಯ
ವಾಸಾಂಕಂ/ಮಂಡ್ಯ/ಇಂಜಿನಿಯರ್/414/2020-21

ಎಚ್ಚರ ತಪ್ಪದಿರಿ ಸುರಕ್ಷತೆ ಮರೆಯದಿರಿ
ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ - ಕಡ್ಡಾಯವಾಗಿ
ಯಾಸ್ ಧರ್ಮಿ, ಸ್ಯಾನಿಟೈಸರ್ ಬಳಸಿ
ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರಿ

ಕರ್ನಾಟಕ ರಾಜ್ಯ ಬಾಡಿಗೆ ಮತ್ತು ಗ್ರಾಮೋದ್ಯೋಗ ಮಂಡಳಿ
"ಸಾಧಿ ಭವನ", ನಂ.10, ಒಟ್ಟು ಭವನ ರಸ್ತೆ, ಬೆಂಗಳೂರು-560052

ಸಂ.ಸಾ.ಮಂ/ಸಾಮಾನ್ಯ-01/268/2020-21 ದಿನಾಂಕ: 07.10.2020

ಮರು ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಮೂಲಕ)

ಕರ್ನಾಟಕ ರಾಜ್ಯ ಬಾಡಿಗೆ ಮತ್ತು ಗ್ರಾಮೋದ್ಯೋಗ ಮಂಡಳಿಯ ವಿವಿಧ ವಿಭಾಗಗಳ ದೈನಂದಿನ ಕಛೇರಿ ಉಪಯೋಗಕ್ಕಾಗಿ ಲೇಖನ ಸಾಮಗ್ರಿಗಳನ್ನು ವಾರ್ಷಿಕ ದರ ಕರಾರು ಆಧಾರದ ಮೇಲೆ ಸರಬರಾಜು ಮಾಡಲು ಅರ್ಹ ಸಂಸ್ಥೆಗಳಿಂದ ವಿಧಿಬದ್ಧ ಸಂಗ್ರಹಣೆ ವೇದಿಕೆ (ಮರು-ಟೆಂಡರ್) ಮೂಲಕ ದರವಿಚ್ಛೇದನ ಆಹ್ವಾನಿಸಲಾಗಿದೆ. ಅರ್ಹ ಸಂಸ್ಥೆಗಳು ಇ-ಟೆಂಡರ್ ಮೂಲಕ ಟೆಂಡರ್‌ನ್ನು ಸಲ್ಲಿಸಲು www.eproc.karnataka.gov.in ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪಡೆಯಬಹುದಾಗಿದೆ. ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ: 21.10.2020ರ ಸಾಯಂಕಾಲ 4.00 ಗಂಟೆ ಇದ್ದು ದಿನಾಂಕ: 22.10.2020ರಂದು ಬೆಳಿಗ್ಗೆ 11.30 ಗಂಟೆಗೆ ಟೆಂಡರ್ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಾಧಿ ಮಂಡಳಿಯ ಮಾಹಿತಿ ವಿಭಾಗದ ಸಂಪರ್ಕ ಸಂಖ್ಯೆ: 9480825606ನ್ನು ಸಂಪರ್ಕಿಸಬಹುದಾಗಿದೆ.

ಸಹಿ/- ಅಭಿವೃದ್ಧಿ ಅಧಿಕಾರಿಗಳು, ಮಾಹಿತಿ ವಿಭಾಗ ಹಾಗೂ ಟೆಂಡರ್ ಕರೆಯುವ ಪ್ರಾಧಿಕಾರಿ
ವಾಸಾಂಕಂ/ಬೆಂ.ಇ/ಇಂಜಿನಿಯರ್/1316/2020-21

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ, ದೇವನಹಳ್ಳಿ
ಸಂ. 333/1, 1ನೇ ಮಹಡಿ, ವಿ.ಜಿ. ಕಾಂಪ್ಲೆಕ್ಸ್, ತಾಂತ್ರಿಕರ, ಸೂಲಿಬೆಲೆ ರಸ್ತೆ, ದೇವನಹಳ್ಳಿ ಚೌನ್, ಬೆಂಗಳೂರು ಗ್ರಾಮಾಂತರ ಜಿಲ್ಲೆ - 562 110.

ಸಂ: ಬಿಎಂಎಂಐ/ಟಿ.ಕೆ.02/ಭೂ.ಉ.ಬ/16/2020-21/816 ದಿನಾಂಕ: 05.10.2020

ಪ್ರಕಟಣೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 14 (ಎ) ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರು ವ್ಯವಸಾಯ ವಲಯದಿಂದ ವಸತಿ ಭೂವಲಯಕ್ಕೆ ಭೂಉಪಯೋಗ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಭೂಉಪಯೋಗ ಬದಲಾವಣೆಯ ಪ್ರಸ್ತಾವನೆಯ ವಿವರಗಳು ಈ ಕೆಳಕಂಡಂತೆ ಇರುತ್ತವೆ. ಸರಬರಾಜು ಭೂಉಪಯೋಗ ಬದಲಾವಣೆ ಪ್ರಸ್ತಾವನೆ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದರೆ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ಸರಬರಾಜು ಅಧಿಕಾರಿಗಳು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ದೇವನಹಳ್ಳಿ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ.

ಕ್ರ. ಸಂ.	ಅರ್ಜಿದಾರರ ಹೆಸರು	ತಾಲ್ಲೂಕು	ಹೋಬಳಿ	ಗ್ರಾಮದ ವಿವರ	ಸರ್ವೆ ಸಂ.	ವಿಸ್ತೀರ್ಣ ಎ-ಗಂ.	ಮಹಾಯೋಜನೆಯ ಪ್ರಕಾರ ಭೂ ಉಪಯೋಗ	ಬದಲಾವಣೆ ಕೋರಬಯಸುವ ಭೂಉಪಯೋಗ
1.	ಶ್ರೀ ಸಿ. ಪ್ರಸನ್ನ ಕುಮಾರ್ ದಿನ್ ವಿ.ಚಂದ್ರಯ್ಯ	ದೇವನಹಳ್ಳಿ	ಕುಂದಾಳ	ರಾಮನಾಥಪುರ	129/1	1-10.04	ವ್ಯವಸಾಯ	ವಸತಿ
	ಶ್ರೀ ಸಿ. ಪ್ರಸನ್ನ ಕುಮಾರ್ ದಿನ್ ವಿ.ಚಂದ್ರಯ್ಯ	ದೇವನಹಳ್ಳಿ	ಕುಂದಾಳ	ರಾಮನಾಥಪುರ	129/2	1-10.04	ವ್ಯವಸಾಯ	ವಸತಿ
	ಶ್ರೀ ಸಿ. ಪ್ರಸನ್ನ ಕುಮಾರ್ ದಿನ್ ವಿ.ಚಂದ್ರಯ್ಯ	ದೇವನಹಳ್ಳಿ	ಕುಂದಾಳ	ರಾಮನಾಥಪುರ	129/3	1-10.04	ವ್ಯವಸಾಯ	ವಸತಿ
	ಶ್ರೀ ಸಿ. ಪ್ರಸನ್ನ ಕುಮಾರ್ ದಿನ್ ವಿ.ಚಂದ್ರಯ್ಯ	ದೇವನಹಳ್ಳಿ	ಕುಂದಾಳ	ರಾಮನಾಥಪುರ	129/5	0-25ನು & 0-01,08ನು 'ಎ' ವಿ.ರಾಜು	ವ್ಯವಸಾಯ	ವಸತಿ

ಪ್ರತಿ :- ಪ್ರಸ್ತಾವನೆಯಲ್ಲಿನ ಅರ್ಜಿದಾರರು ಪ್ರತಿಕ್ರಮಿಸಬೇಕಾಗಿರುವುದು ಉಪಯೋಗಕ್ಕೆ ಬಳಸಿಕೊಳ್ಳಲು ಸಾಧ್ಯವಾಗುತ್ತಿರುವುದರಿಂದ, ಹಾಗೂ ಪರಿಸರದಲ್ಲಿ ವಾಸದ ಜೀವಿಗಳಿಗೆ ಅತಿ ಹೆಚ್ಚು ಬೇಡಿಕೆ ಇದ್ದು, ಉದ್ದೇಶಿತ ಜಮೀನುಗಳಲ್ಲಿ ಯೋಜಿತ ಬೆಳೆಗಳಿಗೆ ಅಭಿವೃದ್ಧಿಯನ್ನು ಅಭಿವೃದ್ಧಿಪಡಿಸುವುದರಿಂದ ಸಾಮಾನ್ಯವಾಗಿ ಉದ್ಯೋಗಾವಕಾಶ ಕಲ್ಪಿಸದಂತಾಗುವುದರಿಂದ ಸರಬರಾಜು ಭೂಉಪಯೋಗ ವಲಯದಿಂದ ವಸತಿ ವಲಯಕ್ಕೆ ಭೂಉಪಯೋಗ ಬದಲಾವಣೆಗೊಳಿಸಿದ ನಂತರ ವಸತಿ ಉದ್ದೇಶಕ್ಕೆ ಭೂಉಪಯೋಗ, ಪ್ರಾಧಿಕಾರದಿಂದ ಅನುಮೋದನೆ ಪಡೆದು, ಯೋಜನಾ ಬದ್ಧ ಅಭಿವೃದ್ಧಿ ಕಾರ್ಯಗಳಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಯಾಗುವುದರಿಂದ ಸಾರ್ವಜನಿಕ ಹಿತಾಸಕ್ತಿ ಅಂಶ ಅಡಗಿದೆ ಎಂದು ತಿಳಿಸುತ್ತಾ ಸರಬರಾಜು ಪ್ರದೇಶವನ್ನು 'ವ್ಯವಸಾಯ ವಲಯ' ದಿಂದ ವಸತಿ ವಲಯ'ಕ್ಕೆ ಭೂಉಪಯೋಗ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸುವುದಾಗಿ ತಿಳಿಸಿರುತ್ತಾರೆ.

ಸಹಿ/- ನಗರ ಮತ್ತು ಗ್ರಾಮಾಂತರ ಯೋಜನಾ ಬಂಟಿ ನಿರ್ದೇಶಕರು ಹಾಗೂ ಸರ್ಕಾರ ಅಧಿಕಾರಿಗಳ ಪರವಾಗಿ, ಬಿ.ಎಂ.ಎಂ.ಐ.ಕೆ., ದೇವನಹಳ್ಳಿ
ವಾಸಾಂಕಂ/ಬೆಂ.ಇ/214/MAA Communications/2020-21

Cargo volumes at major ports near pre-Covid level

Private ports, too, boost contribution

ADITI DIVEKAR
Mumbai, 7 October

With cargo volumes inching towards pre-Covid levels, the country's major ports are witnessing green shoots amid the ongoing pandemic. In September, 12 major ports across the country handled 53.5 million tonne (mt) cargo, up 4 per cent from August and closer to 57.2 mt handled in February.

"Industries are coming back to normalcy. Within the bulk category, fertilisers and limestone have picked up in September, helping cargo volumes at ports," said B Vimal, senior deputy traffic manager, Chennai Port.


The port gets 60 per cent of its cargo volumes from container and the balance 40 per cent from bulk category cargo.

"In the container segment, we have started new services since July. Cargo can be brought to Chennai Port via coastal movement and this cargo is then transhipped overseas. This new service is helping the port have more volumes now," said Vimal.

Chennai Port recorded the sharpest cargo growth in September of 4 mt, up 18 per cent from the preceding month. This was followed by Paradip, up 15 per cent month-on-month and Jawaharlal Nehru Port Trust (JNPT), up 11 per cent to 5.3 mt.

During the April-September period, major ports clocked 298.6 mt of cargo volumes, down 14.3 per cent from the same period last year.

While the Kamarajar Port continued to be the worst performer with 22 per cent drop in cargo growth on a month-on-month (MoM) basis in September, the Mormugao port and Mumbai port did not witness any




change in volumes in the period under review. "Kamarajar will continue to remain a weak performer until perhaps December as Tamil Nadu has shifted to wind energy for the past few months, reducing the import of coal. There will not be much change in the situation in cargo volumes until the season changes," said A Karuppiyah, traffic manager at Kamarajar Port.

Among the cargo categories, container volumes in September grew 6 per cent on a MoM basis; coking coal volumes grew 21 per cent and that of iron ore by 2 per cent.

Private port players also contributed handsomely to cargo volumes in September. APM Terminal Pipavav port, in the month gone by, reported cargo volumes of 0.9 mt, up 18.2 per cent from August.

Adani Ports witnessed a 7 per cent growth in cargo volumes in the September quarter to 56 mt, from preceding quarter (42 mt). The company had reported a sharp 27 per cent fall in the June quarter from Q4FY20.

Rajiv Agarwal, chief executive officer and managing director, Essar Ports, said: "Our terminals have clocked revenue for cargo handling of 23.8 mt for the past six months with growth 12.5 per cent in Q2FY21, compared to Q1FY21." Essar Ports operates Hazira Port Terminal and Salaya Bulk Terminal on the west coast of India and Paradip Dry Bulk Terminal and Vizag Terminal on the east coast.



Won't spend stimulus money 'blindly', says Sanjeev Sanyal

SOMESH JHA
New Delhi, 7 October

Principal Economic Advisor Sanjeev Sanyal on Wednesday said the government would be mindful of splurging money in the next round of stimulus, which would aim at asset creation in a bid to boost demand in the economy.

"We are a fiscally conservative government as we tend to stick to the fiscal trajectory... Our debt-to-GDP ratio is much lower than many countries and there is a case for allowing it to go up to inflate demand. But we will not spend blindly. We will be careful of what we spend on," said Sanyal, while speaking at the 115th Annual Session of PHD Chamber of Commerce and Industry.

He said infrastructure development would be an integral part of the government's demand revival efforts and "extra-budgetary resources" would be made available for it.

The government's economic advisor stressed there was no demand-driven inflation witnessed as yet in the economy. "If you look at the gap between the WPI (wholesale price index) and the CPI (consumer price index), you will know that comparatively high levels of CPI are driven by disruption caused by the lockdown. The exchange rate is under tremendous pressure to appreciate and India's current account is in large surplus, suggesting we are in a position to reflate demand internally," he said.

At the event, Ridham Desai, Morgan Stanley India's managing director, hailed

the government's latest reform measures, especially farm and labour law changes, and predicted that the manufacturing output would treble over the next 10 years as India would become an attractive investment destination.

"Lack of capex has been the biggest drag on India's growth as a majority of FDI (foreign direct investment) is concentrated in buying existing businesses rather than setting up shop. The changes brought about in the form of GST, the Real Estate (Regulation and Development) Act, the bankruptcy code, and labour and farm law changes, along with production-linked incentives, will address the big issue in the economy — capex," said Desai. He emphasised that manufacturing companies are looking at diversifying their supply chain and they would be eager to invest in India. "We need to continue to invest in infrastructure. A lot of government's fiscal efforts will be on creating infra — much better than doling out incentives in the form of tax breaks. I think you need to address the supply side," Desai said.

Veteran banker and former chairman of ICICI Bank K V Kamath exuded confidence that lending through banking channels would go up from the third quarter of this fiscal year. "Banks are assessing the impact of GDP slowdown on their clients. The confidence level of banks will improve by the second quarter and lending should start by the third quarter. Lending is the *dharma* and *karma* of bankers and it will happen," he said.

OPTIMISM FLOWS

"OUR DEBT-TO-GDP RATIO IS MUCH LOWER THAN MANY COUNTRIES AND THERE IS A CASE FOR ALLOWING IT TO GO UP TO INFLATE DEMAND"

SANJEEV SANYAL
Principal Economic Advisor



"THE CONFIDENCE LEVEL OF BANKS WILL IMPROVE BY THE SECOND QUARTER AND LENDING SHOULD START BY THE THIRD QUARTER"

K V KAMATH
Former chairman of ICICI Bank

"A LOT OF GOVERNMENT'S FISCAL EFFORTS WILL BE ON CREATING INFRASTRUCTURE — MUCH BETTER THAN DOLING OUT INCENTIVES IN THE FORM OF TAX BREAKS"

RIDHAM DESAI
MD, Morgan Stanley India



Carry on with stimulus for three years: Pronab Sen



The government should continue with the stimulus for three years to revive the economy and it should not be one off, Pronab Sen, the chairman of the Standing Committee on Statistics, Ministry of Statistics and Programme Implementation, said on Wednesday. The improvement in economic activity at the moment is due to the pent-up demand, he said at a webinar organised by the Bharat Chamber of Commerce.

"What is happening at the moment is due to pent-up demand, which has come to the market and has led to certain increase in economic activity," Sen, the former chief statistician of India, said. According to him, "The government gameplan should be to continue with the stimulus for three years and not be one off". He said when Covid-19 struck India and the lockdown began, there was already a negative momentum in the economy and capacity utilisation had gone down.

The government should immediately pay off the dues of the states, beneficiaries of social sector schemes and clean its budget, he said. PTI

Industry expects fast recovery, says CII chief

INDIVIAL DHASMANA
New Delhi, 7 October

Confederation of Indian Industry (CII) President Uday Kotak on Wednesday termed the recent high frequency data as "promising signs" of recovery in various sectors and hoped these, coupled with reforms in areas like labour and agriculture, will lead to a faster-than-expected rebound in economic activities.

"Though still early, these are indeed promising signs, pointing towards some semblance of a recovery taking shape in various sectors. We expect economic activity to continue to normalise in the coming months," said Kotak.

Specifically, resilience in the rural economy, helped by a buoyant monsoon and government spending, and an accommodative monetary policy environment is expected to spur economic activity, he said.

However, he cautioned, "Our expectation hinges on the fact that there will be no second wave of the pandemic in the ensuing months".

In what was seen as a departure from the despondent mood earlier, industry now sees sectors witnessing better pick-up and capacity utilisation than what was projected in March. While the pick-up in the first few weeks after the lockdown was attributed to pent-up demand, its sustenance, particularly in some non-essential sectors, has raised hopes.

"The determination by the government to meet the challenges by pushing through some long-pending reforms like the labour reforms and those for the farm sector, apart from the call for an Atmanirbhar Bharat, have helped improve the confidence of the industry," he said. Kotak referred to indicators such as goods and services tax (GST) collections, e-way bills, exports, purchasing



"Though still early, these are indeed promising signs, pointing towards some semblance of a recovery taking shape in various sectors. We expect economic activity to continue to normalise in the coming months"

managers' index, consumption of petroleum products, and power.

With the easing of restrictions from June, most high frequency data points have shown normalisation, compared to the multi-year lows seen in April, he said.

On the farm sector, the CII president said, "This year, the agriculture sector has emerged as a beacon of hope for India's economy, with a normal and largely well-distributed monsoon and record foodgrain production cushioning the rebooting of the economy. A concerted action plan from the government to support the rural sector in the form of agri-infrastructure fund and other key reforms in the sector has also supported the sector".

With 41 mn transactions a day, India is world leader in real-time payments

SUBRATA PANDA
Mumbai, 7 October

India has emerged as the global leader in real-time payments, handling 41 million transactions per day, according to a report by FIS Global. The real-time activity, the report said, has further improved in the country, with volumes jumping more than twice this year and the transaction value increasing 80 per cent.

Industry experts had earlier opined that the Covid pandemic accelerated the usage of real-time payment methods in the country. "India continues to innovate with the launch of extensive business services on real-time rails, including IPO subscription, mandate management, and invoice-in-the-box," the report said.

India saw growth of around 213 per cent in the number of real-time payments processed over the past year; Bahrain, Ghana, the Philippines, and Australia witnessed faster growth in the same period. Furthermore, in terms of the increase in the monetary value of real-time payment transactions, the Philippines, Bahrain, Australia, and Ghana saw twofold increase.

China and South Korea, with more than 38 million and 12 million daily transactions per day, respectively, completed the top three in the Asia-Pacific region, along with India.



PAYMENT SCENARIO IN THE ASIA PACIFIC



highlighted the critical importance of instantly getting funds in the hands of those who need it, whether individuals or businesses," said Raja Gopalakrishnan, head of Global Real-time Payments, FIS.

The Immediate Payment System

Balmer Lawrie & Co. Ltd.
(A Government of India Enterprise)
SBU-Industrial Packaging, 5, J N Heredia Marg, Ballard Estate, Mumbai-400001
Regd. Office : 21 N S Road, Kolkata-700001 CIN: L15492WB1924G01004835

INVITATION FOR ONLINE VENDOR REGISTRATION

Online application for vendor registration for different types of categories are invited for all Industrial Packaging Divisions located at Talaja (Navi Mumbai), Chennai, Chittoor, Asaoti, Silvassa and Vadodara. Please find the link for vendor registration:
https://www.balmerlawrie.com/pages/supplier_registration
Contact Person : Mr. Tushar Ingale – 9769015541

MINDTREE LIMITED
A Larsen & Toubro Group Company

Regd. Office : Global Village, RVCE Post, Mysore Road, Bengaluru-560059, Karnataka, India.
Corporate Identity Number (CIN): L72200KA1998PLC025634 Ph: + 91 80 6706 4000
Email: investors@mindtree.com | Website: www.mindtree.com

NOTICE OF BOARD MEETING

NOTICE is hereby given that the meeting of the Board of Directors of the Company will be held on Thursday, October 15, 2020, inter alia, to consider the audited financial results of the Company for the quarter and half year ended September 30, 2020 and to consider declaration of interim dividend, if any amongst other matters. Further details are available at:
Company website: www.mindtree.com/about-us/investors.
Stock Exchanges website: www.bseindia.com, www.nseindia.com

By order of the Board for Mindtree Limited
Sd/-
Vedavalli S
Company Secretary

Place: Bengaluru
Date: October 7, 2020

DIC INDIA LIMITED
(CIN No. L24223WB1947PLC015202)
Fusion Square, 5th Floor, 5A-5B, Sector- 126, Noida 210303
Telephone : +91 120 6361414
Email: investors@dic.co.in; Website: www.dicindia.co
Registered office: Transport Depot Road, Kolkata – 700 088

NOTICE

Notice is hereby given that pursuant to Section 110 (1)(b) of the Companies Act, 2013, read with Rule 20 & 22 of the Companies (Management and Administration) Rules, 2014, read with General Circulars No. 14/2020 dated April 8, 2020 and 33/2020 dated September 28, 2020, Postal Ballot Notice together with the Resolutions, Explanatory Statement have been sent by e-mail on October 7, 2020 to the Members on their registered e-mail addresses with the Company/their Depository Participants and made available to the Company by the Depositories.

This Postal Ballot is to seek consent of the shareholders for Ratification of Appointment of Mr. Dipak Kumar Banerjee (DIN: 00028123) to comply with regulation 17 (1A) OF SEBI (LODR), 2015.

Members are requested to note that the scan copy of the Postal Ballot Form duly completed and signed should reach at the email id of the scrutineer tcatterjeeassociates@gmail.com on or before 17.00 Hours IST on Friday, November 6, 2020. Postal Ballot Forms received after that date will be strictly treated as if a reply from such Member has not been received.

The Company is also providing facility of voting through electronic mode to its Members. The Voting will commence from Thursday, October 8, 2020 at 09.00 Hours (IST) and shall end on Friday, November 6, 2020 at 17.00 Hours (IST).

Please note that a Member can opt for only one mode of voting i.e. either by physical Postal Ballot form or e-voting. In case, Member(s) cast their vote through both the modes, voting done by e-voting shall prevail.

Members may note that the voting rights of the Members has been reckoned on the paid-up value of Equity Shares registered in the name of the Members on Friday, October 2, 2020 which is the "Cut-off date" fixed for determining the Members eligible to vote through Postal Ballot or electronically.

Members may write to the Company at investors@dic.co.in or its Registrar and Share Transfer Agents, C. B. Management Services Private Limited, at rtac@cbmsl.com, for obtaining a soft copy of Postal Ballot Form. The duplicate Postal Ballot Form may also be downloaded from the Company's website www.dicindia.co

In case of any query/grievance, you may refer to the Frequently Asked Questions for e-voting User Manual available under the Download section of the e-voting website of National Securities Depository Limited i.e. www.evoting.nsdl.com or contact: Mr. Raghav Shukla, Corp. General Manager- Legal & Company Secretary at telephone No. 0120-6361414 or by email at raghav.shukla@dic.co.in

In case of any query/grievance relating to voting by Postal Ballot or by electronic means, Members are requested to contact: Mr. Raghav Shukla, Corp. General Manager- Legal & Company Secretary at telephone No. 0120-6361414 or by email at raghav.shukla@dic.co.in

The Postal Ballot results will be announced on or before Sunday, November 8, 2020 and shall be displayed at the Registered Office of the Company and shall also be placed on the Company's website <http://www.dicindia.co> and on the website of National Securities Depository Limited (NSDL) www.evoting.nsdl.com and shall be communicated to BSE Limited, Calcutta Stock Exchange & National Stock Exchange of India Limited, where the shares of the Company are listed.

The Postal Notice is also available on the Company's website, <http://www.dicindia.co> and on the website of NSDL, www.evoting.nsdl.com

For DIC India Limited
Sd/-
Raghav Shukla
Corp. General Manager-Legal & Company Secretary

Place : New Delhi
Date : October 7, 2020

FORM G
INVITATION FOR EXPRESSION OF INTEREST
Under Regulation 36A (1) of the Insolvency and Bankruptcy (Insolvency Resolution Process for Corporate Persons) Regulations, 2016

RELEVANT PARTICULARS

1. Name of the Corporate Debtor	RAJAT WIRES PRIVATE LIMITED
2. Date of incorporation of Corporate Debtor	21.06.1990
3. Authority under which corporate debtor is incorporated / registered	RoC-Delhi
4. Corporate identity number / limited liability identification number of corporate debtor	U74899DL1990PTC040591
5. Address of the registered office and principal office (if any) of corporate debtor	31/6, New Rohtak Road, New Delhi -110005
6. Insolvency commencement date of the corporate debtor	14.02.2020 (Copy of the order of Hon'ble NCLT, New Delhi was downloaded on 18.02.2020.)
7. Date of invitation of expression of interest	08.10.2020
8. Eligibility for resolution applicants under section 25(2)(h) of the Code is available at:	Available on request from the Resolution Professional by posting a request on cagulshangaba@yahoo.com or cirp2rwp@gmail.com
9. Norms of ineligibility applicable under section 29A are available at:	As per section 29A and other provisions of the Insolvency and Bankruptcy Code, 2016 are available on website https://www.ibbi.gov.in/legal-framework/act
10. Last date for receipt of expression of interest	23.10.2020
11. Date of issue of provisional list of prospective resolution applicants	28.10.2020
12. Last date for submission of objections to provisional list	02.11.2020
13. Date of issue of final list of prospective resolution applicants	07.11.2020
14. Date of issue of information memorandum, evaluation matrix and request for resolution plans to prospective resolution applicants	02.11.2020
15. Manner of obtaining request for resolution plan, evaluation matrix, information memorandum and further information	The resolution professional will share the request for resolution plan/ evaluation matrix/ Information Memorandum in the electronic form after verification of KYC, capacity to manage and eligibility to invest, capability to manage and eligibility under section 29A of the IBC, 2016 and pre-qualification criteria approved by the COC.
16. Last date for submission of resolution plans	02.12.2020
17. Manner of submitting resolution plans to resolution professional	By E-mail or by registered post/speed post or in person in sealed envelope.
18. Estimated date for submission of resolution plan to the Adjudicating Authority for approval	24.12.2020
19. Name and registration number of the resolution professional	Mr. Gulshan Gaba Reg. No.: IBBI/IPA-001/IP-P00548/2017-18/10978
20. Name, Address and e-mail of the resolution professional, as registered with the Board	Mr. Gulshan Gaba Address: GH-13, Flat No. 882, Paschim Vihar, Delhi-87. Email : cagulshangaba@yahoo.com
21. Address and email to be used for correspondence with the resolution professional	Address: GH-13, Flat No. 882, Paschim Vihar, Delhi-110087. Email: cirp2rwp@gmail.com
22. Further Details are available at or with	cirp2rwp@gmail.com
23. Date of publication of Form G	08.10.2020

Resolution Professional for Rajat Wires Private Limited
Date : 08.10.2020
Reg No: IBBI/IPA-001/IP-P00548/2017-18/10978
Place: New Delhi
Sd/-
Gulshan Gaba
Company Secretary